



Date: August 15, 2021

To,

The Deputy Manager Department of Corporate Services, BSE Limited Floor 25, P.J Towers, Dalal Street, Mumbai – 400 001 Scrip Code: 532784	The Manager National Stock Exchange of India Limited Exchange Plaza, Plot No. C/1, G Block, Bandra Kurla Complex, Bandra East, Mumbai – 400 051 Scrip Code: SOBHA
--	---

Dear Sir / Madam,

Sub: Newspaper Advertisement – Unaudited Financial Results for the quarter ended June 30, 2021.

Please find attached the copies of Newspaper Advertisement published by the Company on August 15, 2021 in 'Financial Express', English Newspaper and 'Prajavani', Kannada Newspaper, with respect to Unaudited Financial Results for the quarter ended June 30, 2021.

Kindly take the aforesaid information on record in compliance of SEBI (Listing Obligations and Disclosure Requirements), Regulations 2015.

Thanking you.

Yours sincerely,

FOR SOBHA LIMITED

**VIGHNESHWAR G BHAT
COMPANY SECRETARY & COMPLIANCE OFFICER**

SOBHA LIMITED

REGD & CORPORATE OFFICE: 'SOBHA', SARJAPUR – MARATHALLI OUTER RING ROAD, BELLANDUR POST, BANGALORE – 560103, INDIA
CIN: L45201KA1995PLC018475 | TEL.: +91 80-49320000 | FAX: +91 80 49320444 | www.sobha.com

SOBHA LIMITED

CIN : L45201KA1995PLC018475
 Regd. Office: 'SOBHA', Sarjapur - Marathahalli
 Outer Ring Road (ORR), Devarabisanahalli,
 Bellandur Post, Bangalore - 560 103.
 Ph: +91-80-49320000, Fax: +91-80-49320444
 email: investors@sobha.com
 website: www.sobha.com

EXTRACT OF THE UNAUDITED CONSOLIDATED FINANCIAL RESULTS FOR THE QUARTER ENDED 30 JUNE 2021

(₹ in Million)

Particulars	3 months ended 30.06.2021 (Unaudited)	Corresponding 3 months ended 30.06.2020 (Unaudited)	Previous year ended 31.03.2021 (Audited)
Total Income from operations	5,250	3,593	21,904
Profit before tax	126	54	752
Profit after tax	108	66	623
Total comprehensive income for the period (comprising profit for the period (after tax) and other comprehensive income (after tax))	114	66	630
Paid-up Equity Share Capital	948	948	948
Reserves (excluding revaluation reserve)	-	-	23,329
Earnings per Share (of ₹10/- each) (for continuing and discontinued operations)			
Basic and diluted EPS	1.14	0.70	6.57

Notes:

1) The key data of standalone financial results is as under:

Particulars	3 months ended 30.06.2021 (Unaudited)	Corresponding 3 months ended 30.06.2020 (Unaudited)	Previous year ended 31.03.2021 (Audited)
Income from operations	5,250	3,591	21,912
Profit before tax	153	72	746
Profit after tax	126	73	655
Total comprehensive income	132	73	662

2) The above is an extract of the detailed format of quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the quarterly financial results are available on the website of the Stock Exchange(s) and the listed entity. | www.bseindia.com, www.nseindia.com and www.sobha.com

Bangalore, India
14 August 2021

J. C. Sharma
Vice Chairman and Managing Director

LIKHITHA
Fueling The Future

LIKHITHA INFRASTRUCTURE LIMITED

Regd. Off: 8-3-323, 9th Floor, Vasavi's MPM Grand,
Ameerpet 'X' Roads, Yellareddyguda, Hyderabad- 500 073, Telangana.

Website: www.likhitha.co.in, E-mail: cs@likhitha.in (CIN: U45200TG1998PLC029911)

NOTICE

Notice is hereby given that the 22nd Annual General Meeting (AGM) of Likhitha Infrastructure Limited ('the Company') is scheduled to be held on Saturday, September 04, 2021, at 10.30 A.M. IST through Video Conference ('VC')/Other Audio-Visual Means ('OAVM') in compliance with the provisions of the Companies Act, 2013 ('the Act'), and Rules made thereunder, SEBI (Listing Obligations and Disclosure Requirements) Regulations, 2015 ('Listing Obligations') read with General Circulars 14/2020, 17/2020, 20/2020 and 02/2021 dated April 8, 2020, April 13, 2020, May 5, 2020 and January 15, 2021 respectively, issued by SEBI (Collectively referred to as 'the Circulars'), to transact the business as set forth in the notice of AGM. In accordance with the aforesaid Circulars, annual report for the financial year 2020-21, has been sent to all the members whose e-mail addresses are registered with the depository participant(s). The annual report along with the notice of AGM is also available on the Company's website www.likhitha.co.in, and on the website of stock exchanges www.bseindia.com and www.nseindia.com.

Pursuant to the provisions of Section 108 of the Act read with Rule 20 of the Companies (Management and Administration) Rules, 2014 (as amended), Regulation 44 of the Listing Regulations, the Company is pleased to provide the facility of remote e-voting as well as e-voting during the AGM to its members in respect of the business to be transacted at the AGM. The facility of casting votes by a member using the remote e-voting system as well as e-voting during the AGM will be provided by Central Depository Services (India) Limited (CDSL).

All members are informed that:

1. The Ordinary and the Special Business as stated in the notice of 22nd AGM shall be transacted through voting by electronic means;
2. The remote e-voting shall commence on Wednesday, September 01, 2021, at 9.00 a.m. (IST) and ends on Friday, September 03, 2021, at 5.00 p.m. (IST);
3. The cut-off date for determining the eligibility to vote by remote e-voting or by e-voting system at the AGM is Saturday, August 28, 2021;
4. Any person, who acquires shares of the Company and becomes a member of the Company after despatch of the notice of AGM and holds shares as on the cut-off date i.e., August 28, 2021, may obtain the login ID and password by sending a request at helpdesk.evoting@cdsindia.com. However, if a person is already registered with CDSL for e-voting, then his/her existing User ID and password can be used for casting vote.
5. Members may note that:
 - a) The remote e-voting module will be disabled by CDSL after the above-mentioned date and time for e-voting and the remote e-voting will not be allowed beyond the specified period;
 - b) Once the vote on a resolution is cast by the members, they will not be allowed to change it subsequently.
 - c) The facility of e-voting system shall also be made available during the AGM on Saturday, September 04, 2021. Those members present at the AGM through VC/OAVM, who have not cast their vote by remote e-voting and are otherwise not debarred from doing so, shall be eligible to vote through the e-voting system during the AGM on Saturday, September 04, 2021.
 - d) The members who have cast their vote by remote e-voting prior to the AGM, may attend the AGM but will not be entitled to cast their vote again; and
 - e) A person whose name is recorded in the register of members or in the register of beneficial owners maintained by the depositories as on the cut-off date will be entitled to avail the facility of remote e-voting or e-voting system during the AGM on September 04, 2021.

The procedure for remote e-voting by members and the procedure for registration of e-mail addresses for the members who have not registered e-mail addresses, is provided in the notice of AGM.

To receive the soft copies of notice of AGM along with the annual report for the financial year 2020-21, instructions for remote e-voting and instructions for participating in the AGM, members who have not yet registered or updated their e-mail addresses are requested to register their e-mail address with their depository participant(s) with whom they are maintaining demat accounts.

The Company has appointed Mr. Ajay Naga Chowdary Vemuri, partner of M/s. VCAN & Associates, Practising Company Secretaries, Hyderabad (Membership No. F11106 & Certificate of Practice No. 15460) as the Scrutinizer to scrutinize the remote e-voting prior to the AGM and e-voting process during the AGM in a fair and transparent manner.

For detailed instructions pertaining to e-voting, members may please refer to the section 'Instructions for e-voting and e-voting during AGM' in the notice of AGM. In case of queries or grievances pertaining to e-voting procedure, members may refer the Frequently Asked Questions (FAQs) along with usual manner under help section of www.evotingindia.com or may contact Mr. Rakesh Dalvi, Manager, Central Depository Services (India) Limited, A Wing, 25th Floor, Marathon Futurex, Mafatal Mill Compounds, N M Joshi Marg, Lower Parel (East), Mumbai - 400 013 or send an email to helpdesk.evoting@cdsindia.com or call on 022-3058542/43 who will also address the queries or grievances connected with the voting by electronic means and provide technical assistance for AGM participation. Members may also write to the Company Secretary of the Company at cs@likhitha.in

For Likhitha Infrastructure Limited
Sd/-

Santhosh Kumar Gunemoni
Company Secretary and Compliance Officer

Date: 14.08.2021
Place: Hyderabad

WAAREE RENEWABLE TECHNOLOGIES LIMITED (PREVIOUSLY KNOWN AS SANGAM RENEWABLES LIMITED) CIN- L93000MH1999PLC120470 Reg Office Address: 5044, Western Edge-1, Off Western Express Highway, Borivali(East), Mumbai - 400066 Tele No. : 022 664 4444, Email ID : info@waareertl.com, Website : www.waareertl.com											
Extract of Unaudited Financial Results for the Quarter Ended on 30/06/2021											
(Amt in Lacs except EPS)											
Sr. No.	Particulars	Standalone					Consolidated				
		Quarter Ended	Quarter Ended	Quarter Ended	Year ended	Year ended	Quarter Ended	Quarter Ended	Quarter Ended	Year ended	Year ended
		30-06-2021 (Unaudited)	31-03-2021 (Unaudited)	30-06-2020 (Audited)	31-03-2021 (Audited)	31-03-2020 (Audited)	30-06-2021 (Unaudited)	31-03-2021 (Unaudited)	30-06-2020 (Audited)	31-03-2021 (Audited)	31-03-2020 (Audited)
1.	Total Income from Operations	2,752.04	635.63	108.00	1,129.54	508.07	2,852.21	897.09	146.25	1,541.93	737.05
2.	Net Profit / (Loss) for the period (before Tax, Exceptional and/or Extraordinary items#)	274.00	267.24	-19.67	266.14	-39.79	-35.28	337.16	-16.29	340.09	-252.01
3.	Net Profit / (Loss) for the period before tax (after Exceptional and/or Extraordinary items#)	274.00	267.24	-19.67	266.14	-39.79	-35.28	337.16	-16.29	340.09	-252.01
4.	Net Profit / (Loss) for the period after tax (after Exceptional and/or Extraordinary items#)	203.54	238.80	-19.95	234.00	-18.58	-238.46	-64.34	-67.88	-236.66	-317.65
5.	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	203.63	238.30	-19.95	235.90	-18.54	-238.37	-63.84	-67.89	-234.76	-317.60
6.	Equity Share Capital	2,081.48	2,081.48	2,081.48	2,081.48	2,057.88	2,081.48	2,081.48	2,081.48	2,081.48	2,057.88
7.	Reserves (excluding Revaluation Reserve) as shown in the Audited Balance Sheet of the previous year					1,197.22					146.22
8.	Earnings Per Share (of Rs. 10/- each) (for continuing and discontinued operations) -										
1.	Basic:	0.98	1.14	-0.10	1.13	-0.09	-1.15	-0.31	-0.33	-1.13	-1.54
2.	Diluted:	0.98	1.14	-0.10	1.13	-0.09	-1.15	-0.31	-0.33	-1.13	-1.54
Note: 1) The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the websites of the Stock Exchange(s) and the listed entity. (www.bseindia.com)											
For Waaree Renewable Technologies Limited & on behalf of the Board of Directors Sd/- Hitesh Mehta Director & Chief Financial Officer DIN: 00207506											
Place: Mumbai Date : August 14, 2021											



World's Taking your Home

Home First Finance Company India Limited

CIN:U65990MH2010PTC240703

Website: homefirstindia.com Phone No.: 180030008425

Email ID: loanfirst@homefirstindia.com

POSSESSION NOTICE

REF: POSSESSION NOTICE UNDER SUB-RULE (1) OF RULE 8 OF THE SECURITY INTEREST (ENFORCEMENT) RULES, 2002

WHEREAS the undersigned being the Authorized Officer of HOME FIRST FINANCE COMPANY INDIA LIMITED, pursuant to demand notice issued on its respective dates as given below, under section 13(2) of SARFAESI Act 2002 calling upon you/Borrowers, the under named to pay outstanding dues as within 60 days from the date of receipt of respective notices. You/Borrowers all, however, have failed to pay the said outstanding dues within stipulated time, hence **HOME FIRST FINANCE COMPANY INDIA LIMITED** are in eExercise and having right as conferred under the provision of sub section (4) of section 13 of SARFAESI ACT, 2002 read with rules thereunder, taken **POSSESSION** of the secured assets as mentioned herein below:

Sr. No.	Name of Borrowers/ Co-Borrowers/ Guarantors	Description of Mortgaged Property	Date of Demand Notice	Total O/s as on date of Demand Notice (in INR)	Date of possession
1.	Annarao H Tamaroru, GURUDEVI ANNARAO TAMARORU	Flat No. 308, Building A, Aapla Ghar Talegaon Dhamdhare, GAT no. 3439, Talegaon-Shikrapur Road, Taluka-Shirur, Pune-412 208 Pune 412208	03-06-2021	14,42,247	10-08-2021

The borrower having failed to repay the amount, notice is hereby given to the borrower / Guarantor and the public in general that the undersigned has taken Possession of the property described herein below in exercise of powers conferred on him/her under section 13(4) of the said Act read with rule 8 of the said rule on the date mentioned above.

The **BORROWERS/ GUARANTORS** and the **PUBLIC** IN GENERAL are hereby cautioned not to deal with the above referred Properties/Secured Assets or any part thereof and any dealing with the said Properties/Secured Assets shall be subject to charge of HOME FIRST FINANCE COMPANY INDIA LIMITED for the amount mentioned hereinabove against Properties/Secured Assets which is **payable with the further interest thereon until payment in full.**

The borrower's attention is invited to the provisions of subsection (8) of Section 13 of the Act, in respect of time available to redeem the secured asset.

Date: 15-08-21;
Place: Pune

Authorised Officer
Home First Finance Company India Limited



Dhanvarsha

DHANVARSHA FINVEST LIMITED

CIN: L24231MH1994PLC334457

Reg.Off: 2nd Floor, Bldg. No. 4, DJ House, Old Nagardas Road, Andheri (East), Mumbai – 400 069

Phone: 022-6845 7200 Email: contact@dfld.in Website: www.dfld.in

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED JUNE 30, 2021

(Rs. in Lakhs)

S No.	Particulars	Standalone			Consolidated		
		Quarter Ended 30-June-2021 (Unaudited)	Quarter Ended 31-Mar-2021 (Audited)	Year Ended 31-Mar-2021 (Audited)	Quarter Ended 30-June-2021 (Unaudited)	Quarter Ended 31-Mar-2021 (Audited)	Year Ended 31-Mar-2021 (Audited)
1.	Total Income from Operations	1141.58	765.74	2,441.98	1,370.20	1,083.19	3,006.41
2.	Net Profit / (Loss) for the period (before Tax, Exceptional and/or Extraordinary items*)	175.28	(27.81)	173.51	175.84	69.61	278.22
3.	Net Profit / (Loss) for the period before tax (after Exceptional and/or Extraordinary items*)	175.28	(27.81)	173.51	175.84	69.61	278.22
4.	Net Profit / (Loss) for the period after tax (after Exceptional and/or Extraordinary items*)	3.50	57.24	68.45	(3.27)	116.70	130.10
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	3.85	58.65	69.86	(2.92)	118.11	131.51
6.	Equity Share Capital (Face Value of Rs.10/- each)	1,533.29	1,529.24	1,529.24	1,533.29	1,529.24	1,529.24
7.	Reserves (excluding revaluation reserve) as shown in the Balance Sheet of the previous year	14,300.55	8,407.01	8,407.01	14,354.60	8,462.13	8,462.13
8.	Earnings Per Share (Face Value of Rs.10/- each) (for continuing and discontinued operations)						
1.	Basic: (Amount in Rs.)	0.03	0.39	0.47	0.03	0.22	0.88
2.	Diluted: (Amount in Rs.)	0.02	0.31	0.37	0.02	0.18	0.69

Note:

- The above is an extract of the detailed format of Unaudited financial results for the quarter ended June 30, 2021, filed with BSE Limited under Regulation 33 of the SEBI (Listing Obligations and Disclosure Requirements) Regulations, 2015. The full format of unaudited financial results along with the segment information are available on the websites of BSE Limited at www.bseindia.com and the Company's website at www.dfld.in.
- The above results have been reviewed by the Audit Committee, approved by the Board of Directors at their meetings held on August 13, 2021, in accordance with the requirement of Regulation 33 of the SEBI (Listing Obligations and Disclosure Requirements) Regulations, 2015.
- *Exceptional and/or Extraordinary items adjusted in the Statement of Profit and Loss in accordance with Ind-AS Rules / AS Rules, whichever is applicable.

For and on behalf of the Board of

Dhanvarsha Finvest Limited

Sd/-

Fredrick Pinto

Company Secretary

Place: Mumbai

Date: 15.08.2021

JAY SHREE TEA & INDUSTRIES LIMITED

Regd. Office : "Industry House", 10, Camac Street, Kolkata -700 017, Ph : +91 33 2282 7531-4

E-mail : webmaster@jayshreetea.com, Website : www.jayshreetea.com, CIN No. : L15491WB1945PLC012771

STATEMENT OF UNAUDITED STANDALONE/CONSOLIDATED UNAUDITED FINANCIAL RESULTS FOR THE QUARTER ENDED 30TH JUNE, 2021

(₹ In Lakhs except as otherwise stated)

Particulars	Standalone				Consolidated			
	Quarter ended		Year Ended		Quarter ended		Year Ended	
	30th June, 2021 (Unaudited)	31st March, 2021 (Audited)	30th June, 2020 (Unaudited)	31st March, 2021 (Audited)	30th June, 2021 (Unaudited)	31st March, 2021 (Unaudited)	30th June, 2020 (Unaudited)	31st March, 2021 (Audited)
1. Total Income from Operations (Net)	8573	9629	7939	53674	15860	16416	15562	80185
2. Net Profit / (Loss) (before Tax and Exceptional items)	318	(3468)	142	5818	(360)	(5375)	(189)	904
3. Net Profit / (Loss) (before Tax) (after Exceptional items)	318	(3468)	142	5818	(360)	(5952)	(189)	326
4. Net Profit / (Loss) (after Tax and Exceptional items)	318	(3515)	142	5771	(356)	(4372)	(195)	1905
5. Total Comprehensive Income comprising Profit/(Loss) and Other Comprehensive Income (after tax)	301	(4008)	185	5411	(66)	(4629)	(59)	2141
6. Equity Share Capital (Face Value ₹ 5/- per share)	1444	1444	1444	1444	1133	1133	1133	1133
7. Other Equity				27754				22999
8. Earnings Per Share (EPS) (Face Value of ₹ 5/- per share)								
Basic & Diluted (in ₹)	1.10*	(12.17)*	0.49*	19.98	(1.57)*	(19.29)*	(0.86)*	8.41
* not annualised								


Note : The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the said Financial Results are available on the Stock Exchange websites namely www.bseindia.com, www.nseindia.com and also available on the Company's website www.jayshreetea.com.

For and on behalf of the Board
Jayashree Mohta
(Chairperson and Managing Director)

DIN : 0103491

August 13, 2021
Kolkata

SOBHA LIMITED



CIN : L45201KA1995PLC018475
 Regd. Office: 'SOBHA', Sarjapur – Marathahalli
 Outer Ring Road (ORR), Devarajisanehalli,
 Bellandur Post, Bangalore - 560 103.
 Ph: +91-80-49320000, Fax: +91-80-49320444
 email: investors@sobha.com
 website: www.sobha.com

EXTRACT OF THE UNAUDITED CONSOLIDATED FINANCIAL RESULTS FOR THE QUARTER ENDED 30 JUNE 2021

(₹ in Million)

Particulars	3 months ended 30.06.2021 (Unaudited)	Corresponding 3 months ended 30.06.2020 (Unaudited)	Previous year ended 31.03.2021 (Audited)
Total income from operations	5,250	3,593	21,904
Profit before tax	126	54	752
Profit after tax	108	66	623
Total comprehensive income for the period (comprising profit for the period (after tax) and other comprehensive income (after tax))	114	66	630
Paid-up Equity Share Capital	948	948	948
Reserves (excluding revaluation reserve)	-	-	23,329
Earnings per Share (of ₹10/- each) (for continuing and discontinued operations)			
Basic and diluted EPS	1.14	0.70	6.57

Notes:

1) The key data of standalone financial results is as under:

Particulars	3 months ended 30.06.2021 (Unaudited)	Corresponding 3 months ended 30.06.2020 (Unaudited)	Previous year ended 31.03.2021 (Audited)
Income from operations	5,250	3,591	21,912
Profit before tax	153	72	746
Profit after tax	126	73	655
Total comprehensive income	132	73	662

2) The above is an extract of the detailed format of quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the quarterly financial results are available on the website of the Stock Exchange(s) and the listed entity. (www.bseindia.com, www.nseindia.com and www.sobha.com)

Bangalore, India
 14 August 2021

J. C. Sharma
 Vice Chairman and Managing Director